



# ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಸಂಪುಟ - ೧೫೫ Volume - 155	ಬೆಂಗಳೂರು, ಗುರುವಾರ, ೦೭, ಮೇ, ೨೦೨೦ (ವೈಶಾಖ, ೧೭, ಶಕವರ್ಷ ೧೯೪೨) Bengaluru, THURSDAY, 07, MAY, 2020 (Vaishakha 17, ShakaVarsha 1942)	ಸಂಚಿಕೆ ೧೯ Issue 19
-----------------------------	---	-----------------------

## ಭಾಗ ೧

ರಾಜ್ಯ ಸರ್ಕಾರದ ಮುಖ್ಯ ಆದೇಶಗಳು ಹಾಗೂ ಸುತ್ತೋಲೆ ಮುಂತಾದ  
ಎಲ್ಲಾ ಇಲಾಖೆಗಳಿಗೂ ಸಂಬಂಧಿಸಿದ ಆದೇಶಗಳು

### ಕರ್ನಾಟಕ ಸರ್ಕಾರದ ನಡವಳಿಕೆಗಳು

ವಿಷಯ: The Aadhaar and other Laws (Amendment) Act

2019ರ ಕಲಂ 7 ರಡಿ ಅಧಿಸೂಚನೆ ಹೊರಡಿಸಲು ಸಿಬ್ಬಂದಿ ಮತ್ತು

ಆಡಳಿತ ಸುಧಾರಣೆ ಇಲಾಖೆಗೆ ಅಧಿಕಾರ ಪ್ರತ್ಯಾಯೋಜಿಸುವ ಕುರಿತು.

ಓದಲಾಗಿದೆ:

1. ಕೇಂದ್ರ ಸರ್ಕಾರದ ಗೆಜೆಟ್ ದಿನಾಂಕ: 26-03-2016
2. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಾಖ್ಯಾ 46 ಶಾಸನ 2017, ದಿನಾಂಕ: 09-03-2018
3. ಸರ್ಕಾರದ ಅಧಿಸೂಚನೆ ಸಂಖ್ಯೆ: ಸಿಆಸುಇ 60 ಇಆಇ 2018, ದಿನಾಂಕ: 02-07-2018
4. ಸರ್ಕಾರದ ಸುತ್ತೋಲೆ ಸಂಖ್ಯೆ: ಸಿಆಸುಇ 77 ಇಆಇ 2018, ದಿನಾಂಕ: 09-07-2018
5. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 106 ಇಆಇ 2018, ದಿನಾಂಕ 22-09-2018
6. ಕೇಂದ್ರ ಸರ್ಕಾರದ ಗೆಜೆಟ್ ದಿನಾಂಕ: 24-07-2019
7. ಕೇಂದ್ರ ಸರ್ಕಾರದ ಸುತ್ತೋಲೆ ಸಂಖ್ಯೆ: 1-1/2019-UIDAI(DBT), ದಿನಾಂಕ: 25-11-2019

ಪ್ರಸ್ತಾವನೆ:

The Aadhaar (Targeted Delivery of Financial and Other Subsidies, Benefits and Services) Act, 2016ನ್ನು ಮೇಲೆ ಓದಲಾದ ಕ್ರಮ ಸಂಖ್ಯೆ (1)ರ ದಿನಾಂಕ: 26-03-2016ರ ಗೆಜೆಟ್ ರನ್ವಯ ಕೇಂದ್ರ ಸರ್ಕಾರವು ಜಾರಿಗೆ ತಂದಿರುತ್ತದೆ.

ಕರ್ನಾಟಕ ಆಧಾರ್ (ಹಣಕಾಸು ಮತ್ತು ಇತರೆ ಸಬ್ಸಿಡಿಗಳು, ಪ್ರಯೋಜನಗಳು ಮತ್ತು ಸೇವೆಗಳ ಉದ್ದೇಶಿತ ವಿತರಣೆ) ಅಧಿನಿಯಮ, 2018ನ್ನು ವಿಧಾನ ಮಂಡಲದ ಉಭಯ ಸದನಗಳು ಅಂಗೀಕರಿಸಿರುವುದನ್ನು ಮೇಲೆ ಓದಲಾದ ಕ್ರಮ ಸಂಖ್ಯೆ (2)ರ ದಿನಾಂಕ: 09-03-2018ರ ಅಧಿಸೂಚನೆಯಲ್ಲಿ ಪ್ರಕಟಿಸಿದ್ದು ಮತ್ತು ಮೇಲೆ ಓದಲಾದ ಕ್ರಮ ಸಂಖ್ಯೆ(3)ರ ದಿನಾಂಕ:

(೧೬೦)

02-07-2018ರ ಅಧಿಸೂಚನೆಯನ್ವಯ ಸದರಿ ಅಧಿನಿಯಮವು ದಿನಾಂಕ: 01-08-2018 ರಿಂದ ಜಾರಿಗೆ ಬಂದಿರುತ್ತದೆ. ಇದರನ್ವಯ ರಾಜ್ಯ ಆಧಾರ್ ಅಧಿನಿಯಮದಡಿಯಲ್ಲಿ, ಇಲಾಖೆಗಳು ಕರ್ನಾಟಕದ ಸಂಚಿತ ನಿಧಿಯಿಂದ ವೆಚ್ಚವಾಗುವಂತಹ ಯೋಜನೆ ಅಥವಾ ಸೇವೆಗಳನ್ನು ಪಡೆಯುವುದಕ್ಕಾಗಿ ಆಧಾರ್‌ನ್ನು ಕಡ್ಡಾಯಗೊಳಿಸಲು ಅಧಿಕಾರ ಹೊಂದಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (4)ರ ದಿನಾಂಕ: 09-07-2018ರ ಸುತ್ತೋಲೆಯಲ್ಲಿ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಫಲಾನುಭವಿಗಳಿಗೆ ಸೇವಾ ವಿತರಣೆಯಲ್ಲಿ ಆಧಾರ್ ಸೇರ್ಪಡಿಸುವ ಕುರಿತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾರ್ಗಸೂಚಿಯನ್ನು ನೀಡಲಾಗಿದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (5)ರ ದಿನಾಂಕ 22-09-2018ರ ಆದೇಶದಲ್ಲಿ, ವಿವಿಧ ಯೋಜನೆಗಳು ಮತ್ತು ಸೇವೆಗಳಲ್ಲಿ ಆಧಾರ್ ಬಳಸುವ ಬಗ್ಗೆ ಹೊರಡಿಸಲು ಪ್ರಸ್ತಾಪಿಸಿರುವ ಪ್ರಸ್ತಾವನೆಗಳು / ಅಧಿಸೂಚನೆಗಳು / ಸುತ್ತೋಲೆಗಳು / ಆದೇಶಗಳು / ಮಾರ್ಗಸೂಚಿಗಳು ಮತ್ತು ಪ್ರಸ್ತುತ ಆಧಾರ್ ಬಳಸಲು ಇರುವ ಅಂಶಗಳನ್ನು ಪರಿಶೀಲಿಸಿ ಅನುಮೋದಿಸಲು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.

ಸರ್ಕಾರದ ವಿವಿಧ ಯೋಜನೆ / ಸೇವೆಗಳಲ್ಲಿ ಆಧಾರ್ ಬಳಕೆಯ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ, ಕೇಂದ್ರ ಸರ್ಕಾರದ ಅಧಿನಿಯಮಕ್ಕೆ ತಿದ್ದುಪಡಿ ಮಾಡಲಾಗಿದ್ದು, ಈ ತಿದ್ದುಪಡಿಯು ಮೇಲೆ ಓದಲಾದ ಕ್ರಮ ಸಂಖ್ಯೆ (6)ರ ದಿನಾಂಕ: 24-07-2019ರನ್ವಯ ಕೇಂದ್ರ ಸರ್ಕಾರದ ಗೆಜೆಟ್ ದಿನಾಂಕ: 24-07-2019ರಿಂದ ಜಾರಿಗೆ ಬಂದಿರುತ್ತದೆ. ಸದರಿ ತಿದ್ದುಪಡಿಯನ್ವಯ ಆಧಾರ್ ಬಳಕೆಯನ್ನು ರಾಜ್ಯ ಅಥವಾ ಕೇಂದ್ರ ಸಂಚಿತ ನಿಧಿಯಿಂದ ಜಾರಿಗೊಳಿಸುತ್ತಿರುವ ಫಲಾನುಭವಿ ಯೋಜನೆಗಳಿಗೆ ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ.

The Aadhaar and Other Laws (Amendment) Act, 2019ನ್ನು ಕೇಂದ್ರ ಸರ್ಕಾರದ ಗೆಜೆಟ್ ದಿನಾಂಕ: 24-07-2019ರನ್ವಯ ಜಾರಿಯಾದ ನಂತರ ಆಧಾರ್ ಬಳಕೆ ಕುರಿತು ಮೇಲೆ ಓದಲಾದ ಕ್ರಮ ಸಂಖ್ಯೆ (7)ರ ದಿನಾಂಕ: 25-11-2019ರಂದು Unique Identification Authority of India, New Delhi ಯು ಸುತ್ತೋಲೆಯನ್ನು ಹೊರಡಿಸಿರುತ್ತದೆ. ಸದರಿ ಸುತ್ತೋಲೆಯಲ್ಲಿ The Aadhaar and Other Laws (Amendment) Act, 2019ರ ಕಲಂ 7ರಂತೆ ಕಡ್ಡಾಯವಾಗಿ ರಾಜ್ಯ ಸರ್ಕಾರವು ಅಧಿಸೂಚನೆಗಳನ್ನು ಹೊರಡಿಸಲು ಸೂಚಿಸಿರುತ್ತದೆ.

ಮೇಲಿನ ಅಂಶಗಳ ಹಿನ್ನೆಲೆಯಲ್ಲಿ, The Aadhaar and Other Laws (Amendment) Act, 2019ರ ಕಲಂ 7ರಂತೆ ಕಡ್ಡಾಯವಾಗಿ ಅಧಿಸೂಚನೆ ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ(ಇ-ಆಡಳಿತ)ಯ ಮುಖ್ಯಸ್ಥರಿಗೆ ಪ್ರತ್ಯಾಧಿಕಾರ ನೀಡಲು ಹಾಗೂ ಸರ್ಕಾರದ ಆದೇಶ ದಿನಾಂಕ: 22-09-2019ರನ್ವಯ ರಚಿತವಾದ ತಜ್ಞರ ಸಮಿತಿಯನ್ನು ಭಾಗಶಃ ಮಾರ್ಪಡಿಸಲು ಸರ್ಕಾರವು ನಿರ್ಧರಿಸಿರುವ ಕಾರಣ ಈ ಆದೇಶ:

**ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 66 ಇಜಿಎಮ್ 2020**

**ಬೆಂಗಳೂರು, ದಿನಾಂಕ: 21ನೇ ಏಪ್ರಿಲ್ 2020**

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ಸರ್ಕಾರದ ವಿವಿಧ ಯೋಜನೆ / ಸೇವೆಗಳಲ್ಲಿ ಆಧಾರ್ ಬಳಕೆಯ ಕುರಿತು ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ಮೇರೆಗೆ ಕೇಂದ್ರ ಸರ್ಕಾರವು The Aadhaar and Other Laws (Amendment) Act, 2019ನ್ನು ತಿದ್ದುಪಡಿ ಮಾಡಲಾಗಿದ್ದು, ಸದರಿ ತಿದ್ದುಪಡಿಯನ್ವಯ

ಆಧಾರ್ ಬಳಕೆಯನ್ನು ರಾಜ್ಯ ಅಥವಾ ಕೇಂದ್ರ ಸಂಚಿತ ನಿಧಿಯಿಂದ ಜಾರಿಗೊಳಿಸುತ್ತಿರುವ ಫಲಾನುಭವಿ ಯೋಜನೆಗಳಿಗೆ ಮಾತ್ರ ಬಳಸಲು ಅವಕಾಶ ಕಲ್ಪಿಸಲಾಗಿದೆ. Unique Identification Authority of India, New Delhi ಇವರ ದಿನಾಂಕ: 25-09-2019ರ ಸುತ್ತೋಲೆಯಲ್ಲಿ ಆಧಾರ್ ಬಳಕೆಗೆ ಕಲಂ 7 ರನ್ವಯ ಅಧಿಸೂಚನೆ ಹೊರಡಿಸುವುದು ಕಡ್ಡಾಯವಾಗಿರುತ್ತದೆ. ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಆಧಾರ್ ಬಳಕೆಯನ್ನು ತುಂಬಾ ಎಚ್ಚರಿಕೆಯಿಂದ ಪರಿಶೀಲಿಸಿ ಅಧಿಸೂಚನೆಯನ್ನು ಹೊರಡಿಸಬೇಕಾಗಿದೆ.

ಇದಲ್ಲದೆ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯ ಈ ಹಿಂದೆ ಅನುಮೋದನೆ ನೀಡಿ ತದನಂತರವೂ ಹಲವು ಇಲಾಖೆಗಳು ಕಲಂ 7 ರನ್ವಯ ಅಧಿಸೂಚನೆ ಹೊರಡಿಸಿರುವುದಿಲ್ಲ. ಆದ್ದರಿಂದ, ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಆಧಾರ್ ಬಳಕೆಗೆ ಸಂಬಂಧಪಟ್ಟಂತೆ ಈ ಕೆಳಕಂಡ ಸೂಚನೆಗಳನ್ನು ಪಾಲಿಸುವಂತೆ ಸರ್ಕಾರವು ಆದೇಶಿಸಿದೆ.

1. ಸುತ್ತೋಲೆ ಸಂಖ್ಯೆ: ಸಿಆಸುಇ 77 ಇಆಇ 2018, ದಿನಾಂಕ: 09-07-2018ರನ್ವಯ ಈ ಸುತ್ತೋಲೆ ಹೊರಡಿಸಿದ ದಿನಾಂಕದಿಂದ ಒಂದು ವರ್ಷದ ಅವಧಿಗೆ ಜಾರಿಗೆ ಇರುವುದಾಗಿ ಸೂಚಿಸಲಾಗಿದೆ. ಮಾನ್ಯ ಸರ್ವೋಚ್ಚ ನ್ಯಾಯಾಲಯದ ತೀರ್ಪು ಮತ್ತು ಕೇಂದ್ರ ಸರ್ಕಾರದ The Aadhaar and Other Laws (Amendment) Act, 2019ರ ತಿದ್ದುಪಡಿ ಮೇರೆಗೆ ಆಧಾರ್ ಬಳಕೆಯು ರಾಜ್ಯ ಅಥವಾ ಕೇಂದ್ರ ಸಂಚಿತ ನಿಧಿಯಿಂದ ಜಾರಿಗೊಳಿಸುತ್ತಿರುವ ಫಲಾನುಭವಿಗಳ ಯೋಜನೆಗಳಿಗೆ ಮಾತ್ರ ಬಳಸಲು ಅವಕಾಶವಿರುವುದರಿಂದ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಆಧಾರ್ ಬಳಕೆಯನ್ನು ತೀಕ್ಷ್ಣವಾಗಿ ಪರಿಶೀಲಿಸುವುದು ಅವಶ್ಯಕವಿರುವುದರಿಂದ ದಿನಾಂಕ: 09-07-2018ರ ಸುತ್ತೋಲೆಯಲ್ಲಿನ ಮಾರ್ಗಸೂಚಿಯನ್ನು ಮುಂದಿನ ಆದೇಶದವರೆಗೆ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ನಿರ್ವಹಿಸತಕ್ಕದ್ದು;
2. ಎಲ್ಲಾ ಇಲಾಖೆಗಳು ಸುತ್ತೋಲೆ ಸಂಖ್ಯೆ: ಸಿಆಸುಇ 77 ಇಆಇ 2018, ದಿನಾಂಕ: 09-07-2018ರ ಮಾರ್ಗಸೂಚಿಯನ್ವಯ ಎಲ್ಲಾ ದಾಖಲೆಗಳೊಂದಿಗೆ ಸೂಕ್ತ ಪ್ರಸ್ತಾವನೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಕ್ಕೆ ಸಲ್ಲಿಸುವುದು;
3. ಆಯಾ ಇಲಾಖೆಗಳು ಸಲ್ಲಿಸುವ ಪ್ರಸ್ತಾವನೆಯನ್ನು ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆ ಇವರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯ ಅನುಮೋದನೆಯ ಕಲಂ 7ರಡಿ ಅಧಿಸೂಚನೆಯನ್ನು ಹೊರಡಿಸಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ-ಆಡಳಿತ) ಇಲಾಖೆಗೆ ಪ್ರತ್ಯಾಧಿಕಾರ ನೀಡಲಾಗಿದೆ;
4. ಆಧಾರ್ ಬಳಕೆಗೆ ಕಲಂ 7ರಡಿ ಅಧಿಸೂಚನೆ ಹೊರಡಿಸುವುದು ಕಡ್ಡಾಯವಾಗಿದ್ದರೂ, ಕೆಲವು ಇಲಾಖೆಗಳು ತಜ್ಞರ ಸಮಿತಿಯ ಅನುಮೋದನೆಯ ನಂತರವೂ ಅಧಿಸೂಚನೆ ಹೊರಡಿಸದೇ ಡಿ.ಬಿ.ಟಿಯನ್ನು ಜಾರಿ ಮಾಡಿರುವುದರಿಂದ, ಅಧಿಸೂಚನೆ ಹೊರಡಿಸದೇ ಇರುವ ಇಲಾಖೆಗಳ ಯೋಜನೆಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ)ಯೇ ಅಧಿಸೂಚನೆ ಹೊರಡಿಸತಕ್ಕದ್ದು;
5. ಸರ್ಕಾರದ ಆದೇಶ ಸಂಖ್ಯೆ: ಸಿಆಸುಇ 106 ಇಆಇ 2018, ದಿನಾಂಕ: 22-09-2019ರಲ್ಲಿ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಇವರ ಅಧ್ಯಕ್ಷತೆಯಲ್ಲಿ ರಚಿತವಾದ ತಜ್ಞರ ಸಮಿತಿಯಲ್ಲಿ ಸದಸ್ಯ ಕಾರ್ಯದರ್ಶಿಗಳಾದ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಇ-ಆಡಳಿತ ಕೇಂದ್ರ ಇವರನ್ನು ಸದಸ್ಯರನ್ನಾಗಿ ಮಾರ್ಪಡಿಸಲಾಗಿದೆ. ಸದರಿ ಸಮಿತಿಗೆ ಸರ್ಕಾರದ ಉಪ ಕಾರ್ಯದರ್ಶಿ / ಜಂಟಿ ಕಾರ್ಯದರ್ಶಿ /

ಅಪರ ಕಾರ್ಯದರ್ಶಿ / ವಿಶೇಷ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಇವರನ್ನು ಸದಸ್ಯ ಕಾರ್ಯದರ್ಶಿಗಳನ್ನಾಗಿ ನಾಮ ನಿರ್ದೇಶನ ಮಾಡಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ

ಮತ್ತು ಅವರ ಹೆಸರಿನಲ್ಲಿ

(ವೀರಭದ್ರ )

ಪೀಠಾಧಿಕಾರಿ-1

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ

(ಇ-ಆಡಳಿತ)

PR-66



## PROCEEDINGS OF THE GOVERNMENT OF KARNATAKA

Sub: Issuance of Guidelines to consider the cases for premature release of life convicts serving sentence in the prisons of the State.

### **PREAMBLE:**

The motto of Prison Administration is not only for punishment, but to consider conduct, behaviour and performance of prisoners while in Prison and life convicts including old-age life convicts be released and so they may be brought to the mainstream of the Society and also to provide for their rehabilitation.

The National Human Rights Commission, Model Prison Manual, All India Committee on Jail Reforms headed by Hon'ble Justice A.N. Mulla have also recommended to consider conduct, behaviour and performance of prisoners while in prison and the possibility of their being released by remitting unexpired portion of sentence or by an order granting them premature release, so that they become better human beings and integrate into the society.

Keeping in view the above, the Government of Karnataka has issued guidelines for recommendation to Hon'ble Governor of Karnataka for premature release of life convicts exercising the powers of Hon'ble Governor under Article 161 of Constitution of India. The provision under the present guidelines debars certain categories of life convicts from recommending for premature release, on grounds of provisions of Section 433A of Cr P.C. which is contrary to the spirit of the authority of Hon'ble Governor under Article 161 of the Constitution of India. DG, Prisons & Correctional Services, Karnataka has also recommended for consideration of some category of life convict prisoners who are languishing in

prison for more than 14 years for consideration in line with practice in other States.

The opinion of Hon'ble Advocate General in this regard has been sought and he has referred law laid down by the Hon'ble Supreme Court of India in Union of India V/s. Sriharan (2016) 7 SCC1 and has given opinion is as follows:

- (1) Article 161 of the Constitution of India is not restricted by any of the limitations provided for in the Criminal Procedure Code. However, the Governor exercises power under Article 161 and in accordance with the aid and advice of the Council of Ministers.
- (2) All applications for pardon would have to be considered by the Government before placing the same before the Governor with the recommendations of the Council of Ministers.

Section 55 of the Indian Penal Code state that;-

“Commutation of sentence of imprisonment for life.- In every case in which sentence of imprisonment for life shall have been passed, the appropriate Government may, without the consent of the offender, commute the punishment for imprisonment of either description for a term not exceeding fourteen years.”

Section 433A of Cr.P.C. also mentioned about remission or commutation of sentence of imprisonment for life after serving atleast fourteen years of imprisonment.

The issue of modification of guidelines to consider the cases for premature release of life convicts considering conduct, behaviour and performance of prisoners while in prison and age of prisoners serving life sentence were discussed several times by the “Life Convicts Release Committee.” The Life Convicts Release Committee has come to opinion that the Guidelines which have been issued vide G.O.No. HD 169 PRA 2016 dt: 23.08.2016 needs to be withdrawn. A fresh G.O needs to be issued, in conformity with the law laid down by the Hon'ble Supreme Court in the above referred judgement, Section 55 of IPC and in view of the opinion expressed by the Hon'ble Advocate General of Karnataka.

Hence, keeping in view the above, the Government of Karnataka issue the following guidelines for submitting proposal for premature release of life convicts before His Excellency, the Governor of Karnataka, under Article 161 of the Constitution of India, considering age of prisoner, conduct, behaviour and performance of prisoners during the period of serving sentence as per the Prison Manual.

Hence the Order.

**GOVERNMENT ORDER NO. HD 119 PRA 2018, BENGALURU,**  
**DATED:21/04/2020**

Under the circumstances explained in the preamble, in supersession of all the earlier orders issued in this regard, the Government of Karnataka is pleased to issue the following guidelines, for premature release of prisoners convicted for life imprisonment.

- I. The following categories of life convict prisoners **shall not** be considered for premature release:
- i) Where life sentence has been awarded specifying that:
    - a) the convict shall undergo sentence till the end of his life without remission or commutation,
    - b) the convict shall not be released by granting remission or commutation till he completes specified fixed term of sentence such as 20 years or 25 years as the case may be.
  - ii) Where the investigation was conducted by any Central Investigating Agency viz., the Central Bureau of Investigation, National Investigation Agency etc.
  - iii) Where the sentence for life is awarded under Section 376 (A to E), 377 of the Indian Penal Code 1860, Protection of Children from Sexual Offences (POCSO) Act, SC / ST Act, & NDPS Act.
  - iv) Cases of convicts involved in terrorist activities or persons convicted under Terrorist and Disruptive Activities (Prevention) Act, 1985 (TADA), The Prevention of Terrorism Act, 2002 (POTA), Unlawful Activities (Prevention) Act, 1967 (UAPA), The Explosive Substances Act 1908, The National Security Act, 1982 (NSA), Official Secrets Act, 1923, Anti-Hijacking Act, 2016.
  - v) Foreign Nationals.
  - vi) Prisoners convicted by other Countries/States lodged in the prisons in Karnataka State.
  - vii) Prisoner who committed murder of prison official, prisoner, prison visitors or public servants while on duty.
  - viii) A criminal appeal pending in any Court or criminal case pending trial against the prisoner or fine amount imposed in conviction order is due.
  - ix) Offences committed under Chapter VI (offences against the State) & Chapter VII (offences relating to the Army, Navy & Air Force).
  - x) Murder by a person under sentence of imprisonment for life (Section 303 of IPC)

- xi) Prisoners convicted for two or more murder cases, gangsters, contract killers, smugglers, drug traffickers, racketeers awarded life imprisonment for committing murder as also the perpetrators of murder committed with pre-meditation and with exceptional violence or perversity.
- II. Life convict prisoners convicted for committing or abetting following offences **shall not** be entitled to be considered for premature release before completion of actual imprisonment of 14 years without remission:-
- Prisoners for whom sentence of death penalty imposed was modified under Section 433A Cr.P.C. into imprisonment for life.
  - Murder with robbery and dacoity
  - Dowry death
  - Offences under Section 194, 305 of IPC.
  - Attempt by life convict to murder (if hurt is caused) Section 307(3)
  - Death under Police Custody.
- III. A Life sentenced convict **shall not** be entitled to be considered for premature release for five years, from date of readmission/arrest, and as the case decided by the court, before completion of actual imprisonment of 14 years without remission for committing or abetting following offences/indiscipline during the imprisonment:
- Prisoners released on parole and having not surrendered voluntarily in time.
  - Prisoners escaped from custody.
  - Prisoners who committed offences in prison while in custody.
- IV. Life convict prisoners not covered under the above I, II & III categories may be considered for premature release considering conduct, behaviour and performance of prisoners while in prison and age of prisoners serving life sentence as below:
- Male prisoners undergoing the sentence for life imprisonment shall be entitled to be considered for premature release after they have served total 14 years of imprisonment with remission but only after completion of 10 years of actual imprisonment without remission.
  - Female prisoners undergoing the sentence for life imprisonment shall be entitled to be considered for premature release after they have served total 10 years of imprisonment with remission but only after completion of 7 years of actual imprisonment without remission.
  - Male prisoners undergoing life sentence shall be entitled to be considered for premature release who have attained the age of 65 years and have served total imprisonment of 12 years with remission but only after completion of 9 years of actual imprisonment without remission.

- (d) Female prisoners undergoing the sentence for life imprisonment shall be entitled to be considered for premature release who have attained the age of 60 years and have served total imprisonment of 9 years with remission but only after completion of 7 years of actual imprisonment without remission.

Note: (i) Before considering for convicts under Part IV (c) & (d) the date of official birth of prisoner should be ascertained from his education certificate or any other official record

- (ii) Whenever there is a difference in age mentioned in the conviction order and age as per the official record of the convicts, the latest of the two should be considered for calculation of age required for Part-IV (c) & (d).

- V. Prisoners convicted for life in any court entitled to be released under these guidelines shall execute bond of surety with terms and conditions prescribed in this regard.

#### VI. Procedure to be adopted:

- (i) The Director General, Prisons & Correctional Services, Karnataka, Bengaluru shall send the list of such eligible convicted prisoners as per the guidelines along with the recommendations of the respective Advisory Board in the prescribed proforma along with individual case files.

The said list of eligible convicts shall be scrutinized by the following Life Convicts Release Committee (LCRC):-

Principal Secretary /Secretary (PCAS) Home Department	Chairperson
Principal Secretary / Secretary Law Department	Member
Additional Director General of Police (Law and Order)	Special Invitee
Additional Director General of Police (Crime and Technical Services)	Special Invitee
Director of Prosecution & Government Litigation	Member
Director General, Prisons & Correctional Services, Karnataka.	Member Secretary

- (ii) This committee shall review the proposals, case by case, record the proceedings of the meeting in detail with opinion of the members,



including dissent note, if any, with reasons as quoted by the dissenting member.

(iii) The list of recommended proposals shall be submitted to the State Cabinet for decision as per the procedure.

(iv) The proposals under Article 161 that have been approved by the State Cabinet shall be sent to the Hon'ble Governor of Karnataka, separately in each case for approval. On receipt of the approval, further necessary action shall be taken by the Home Department.

This is issued with the consent of the Cabinet vide its decision No. C:180/2020 dtd: 20-04-2020.

**BY ORDER AND IN THE NAME OF THE  
GOVERNOR OF KARNATAKA**

**(M.R. SHOBHA)**

Under Secretary to Government,  
Home Department (Prisons and Cinema)

PR-67

**ಕರ್ನಾಟಕ ಸರ್ಕಾರದ ನಡವಳಿಕೆಗಳು**

ವಿಷಯ: ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದ ಮೇಲ್ವಿಚಾರಣೆ ಮತ್ತು ಪರಿಶೀಲನೆ ಮಾಡಲು ರಾಜ್ಯ ಉದ್ಯೋಗ ಖಾತರಿ ಪರಿಷತ್ತಿಗೆ ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರನ್ನು ಅಧಿಕಾರೇತರ ಸದಸ್ಯರೆಂದು ಪದನಾಮಾಂಕಿತ ನಾಮ ನಿರ್ದೇಶನ ಮಾಡುವ ಕುರಿತು.

- ಓದಲಾಗಿದೆ 1) ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮ 2005  
2) ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ : 21 : ಎಸ್.ಇ.ಪಿ. : ಎನ್.ಆರ್.ಇ. : 05 : ಬೆಂಗಳೂರು ದಿನಾಂಕ 30-06-2006  
3) ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 1051 ಉಖಾಯೋ 2014 ಬೆಂಗಳೂರು ದಿನಾಂಕ 21-10-2014

**ಪ್ರಸ್ತಾವನೆ:-**

ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಧಿನಿಯಮದ 4 ನೇ ಅಧ್ಯಾಯದ ಕಲಂ 12 ರಲ್ಲಿ ಸೂಚಿಸಿರುವ ಪ್ರಕಾರ, ರಾಜ್ಯಮಟ್ಟದಲ್ಲಿ ಈ ಅಧಿನಿಯಮದ ಅನುಷ್ಠಾನವನ್ನು ನಿಯತವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಪುನರವಲೋಕಿಸುವ ಸಲುವಾಗಿ ಮೇಲೆ ಓದಲಾದ ಕ್ರಮ ಸಂಖ್ಯೆ 2ರ ಸರ್ಕಾರದ ಆದೇಶದಂತೆ ರಾಜ್ಯ ಉದ್ಯೋಗ ಖಾತರಿ ಪರಿಷತ್ತನ್ನು ರಚಿಸಿದ್ದು, ಕ್ರಮ ಸಂಖ್ಯೆ 3 ರ ಸರ್ಕಾರದ ಆದೇಶದಲ್ಲಿ ರಾಜ್ಯ ಉದ್ಯೋಗ ಖಾತರಿ ಪರಿಷತ್ತಿಗೆ ಪಂಚಾಯತ್ ರಾಜ್ ಸಂಸ್ಥೆಗಳಿಂದ 12 (ಹನ್ನೆರಡು) ಜನ ಅಧ್ಯಕ್ಷರನ್ನು ಅಧಿಕಾರೇತರ ಸದಸ್ಯರನ್ನು ಮತ್ತು ಕಾರ್ಮಿಕ ಸಂಘಗಳು ಮತ್ತು ಸೌಲಭ್ಯ ವಂಚಿತ ಗುಂಪುಗಳಿಂದ 3 ಜನರನ್ನು ನಾಮ ನಿರ್ದೇಶನ ಮಾಡಲಾಗಿತ್ತು. ನಾಮ ನಿರ್ದೇಶನ ಮಾಡಲಾದ ಸದರಿ ನಾಮ ನಿರ್ದೇಶಿತ ಸದಸ್ಯರ ಪದಾವಧಿಯು ಮುಗಿದಿರುವುದರಿಂದ ಅಧಿನಿಯಮದ ಪ್ರಕಾರ ರಾಜ್ಯ ಪರಿಷತ್ತಿನ ಕರ್ತವ್ಯಗಳು ಮತ್ತು ಪ್ರಕಾರ್ಯಗಳನ್ನು ನಿರ್ವಹಿಸುವ ಸಂಬಂಧ ರಾಜ್ಯ ಪರಿಷತ್ತಿಗೆ ಹೊಸದಾಗಿ ಪಂಚಾಯತ್ ರಾಜ್ ಸಂಸ್ಥೆಗಳಿಂದ ಐದು ಜನ ತಾಲ್ಲೂಕು ಪಂಚಾಯತಿಯ ಅಧ್ಯಕ್ಷರು, ಇಬ್ಬರು ಜಿಲ್ಲಾ ಪಂಚಾಯತಿಯ ಅಧ್ಯಕ್ಷರುಗಳನ್ನು ಪಂಚಾಯತ್ ರಾಜ್ ಸಂಸ್ಥೆಗಳಿಂದ ಅಧಿಕಾರೇತರ ಸದಸ್ಯರನ್ನಾಗಿ ಪದನಾಮಾಂಕಿತ ನಾಮನಿರ್ದೇಶನ ಮಾಡಲು ತೀರ್ಮಾನಿಸಲಾಗಿರುತ್ತದೆ. ಕಾರ್ಮಿಕ ಸಂಘಗಳು ಮತ್ತು ಸೌಲಭ್ಯ ವಂಚಿತ ಗುಂಪುಗಳಿಂದ ಮೂರು ಜನರನ್ನು ಅಧಿಕಾರೇತರ ಸದಸ್ಯರನ್ನಾಗಿ ಪದನಾಮಾಂಕಿತ ಮಾಡಲೂ ಸಹ ತೀರ್ಮಾನಿಸಲಾಗಿದೆ. ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳ ಕಾರ್ಯ ಅವಧಿಯು ಮುಂದಿನ ತಿಂಗಳು

ಪೂರ್ಣಗೊಳ್ಳುತ್ತಿರುವುದರಿಂದ 2020 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ನಂತರ 5 ಜನ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ನಾಮ ನಿರ್ದೇಶನ ಮಾಡಲು ನಿರ್ಧರಿಸಲಾಗಿದೆ.  
ಆದುದರಿಂದ ಈ ಆದೇಶ.

### ಸರ್ಕಾರದ ಆದೇಶ ಸಂಖ್ಯೆ ಗ್ರಾಅಪ 44 ಉಖಾಯೋ 2016 ಬೆಂಗಳೂರು ದಿನಾಂಕ 30-04-2020

ಪ್ರಸ್ತಾವನೆಯಲ್ಲಿ ವಿವರಿಸಿದಂತೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ನಿಯತವಾಗಿ ಉಸ್ತುವಾರಿ, ಮೇಲ್ವಿಚಾರಣೆ ಮಾಡಲು ಮತ್ತು ಪುನರಾವಲೋಕಿಸುವ ಸಲುವಾಗಿ ಕರ್ನಾಟಕ ರಾಜ್ಯ ಉದ್ಯೋಗ ಖಾತರಿ ಪರಿಷತ್ತಿಗೆ ಈ ಕೆಳಕಂಡ ಪಂಚಾಯತ್ ರಾಜ್ ಸಂಸ್ಥೆಗಳ ಅಧ್ಯಕ್ಷರುಗಳನ್ನು ಅಧಿಕಾರೇತರ ಸದಸ್ಯರೆಂದು ಪದನಾಮಾಂಕಿತ ನಾಮನಿರ್ದೇಶನ ಮಾಡಿ ಆದೇಶಿಸಲಾಗಿದೆ.

ಕ್ರ.ಸಂ	ಪಂಚಾಯತ್ ರಾಜ್ ಸಂಸ್ಥೆಯ ಹೆಸರು / ವಿವರ	ನಾಮ ನಿರ್ದೇಶಿಸಲ್ಪಟ್ಟವರ ವಿವರ
<b>ಜಿಲ್ಲಾ ಪಂಚಾಯತಿ:-</b>		
1	ಕೊಡಗು ಜಿಲ್ಲಾ ಪಂಚಾಯತಿ, ಕೊಡಗು ಜಿಲ್ಲೆ	ಶ್ರೀ. ಬಿ.ಎ. ಹರೀಶ್, ಅಧ್ಯಕ್ಷರು, ಕೊಡಗು ಜಿಲ್ಲಾ ಪಂಚಾಯತಿ, ಮಡಿಕೇರಿ, ಕೊಡಗು ಜಿಲ್ಲೆ
2	ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ದಕ್ಷಿಣ ಕನ್ನಡ ಜಿಲ್ಲೆ	ಶ್ರೀಮತಿ. ಮೀನಾಕ್ಷಿ ಶಾಂತಿಗೋಡು, ಅಧ್ಯಕ್ಷರು, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ (ಮಹಿಳೆ)
<b>ತಾಲ್ಲೂಕು ಪಂಚಾಯತಿ:-</b>		
1	ಆನೇಕಲ್ ತಾಲ್ಲೂಕು ಪಂಚಾಯತಿ, ಬೆಂಗಳೂರು ನಗರ ಜಿಲ್ಲೆ	ಶ್ರೀಮತಿ ಎಸ್.ಕವಿತಾ ಸಂಪತ್ ಕುಮಾರ್, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಆನೇಕಲ್ ಬೆಂಗಳೂರು ನಗರ ಜಿಲ್ಲೆ (ಮಹಿಳೆ)
2	ಶಿವಮೊಗ್ಗ ತಾಲ್ಲೂಕು ಪಂಚಾಯತಿ, ಶಿವಮೊಗ್ಗ ಜಿಲ್ಲೆ	ಶ್ರೀ. ಅಜಯ್ ಕಾಟಕರೆ, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಶಿವಮೊಗ್ಗ, ಶಿವಮೊಗ್ಗ ಜಿಲ್ಲೆ
3	ಮಡಿಕೇರಿ ತಾಲ್ಲೂಕು ಪಂಚಾಯತಿ, ಕೊಡಗು ಜಿಲ್ಲೆ	ಶ್ರೀಮತಿ. ತಕ್ಕಡೆ ಶೋಭಾ ಮೋಹನ್ ಕುಮಾರ್, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಮಡಿಕೇರಿ, ಕೊಡಗು ಜಿಲ್ಲೆ (ಮಹಿಳೆ)
4	ಕಾರ್ಕಳ ತಾಲ್ಲೂಕು ಪಂಚಾಯತಿ, ಉಡುಪಿ ಜಿಲ್ಲೆ	ಶ್ರೀಮತಿ. ಮಾಲಿನಿ ಜೆ.ಶೆಟ್ಟಿ, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಕಾರ್ಕಳ, ಉಡುಪಿ ಜಿಲ್ಲೆ
5	ಸುಳ್ಯ ತಾಲ್ಲೂಕು ಪಂಚಾಯತಿ, ದಕ್ಷಿಣ ಕನ್ನಡ ಜಿಲ್ಲೆ	ಶ್ರೀ. ಚಿನಿಯ, ಅಧ್ಯಕ್ಷರು, ತಾಲ್ಲೂಕು ಪಂಚಾಯತಿ, ಸುಳ್ಯ, ದಕ್ಷಿಣ ಕನ್ನಡ ಜಿಲ್ಲೆ (ಪರಿಶಿಷ್ಟ ಜಾತಿ)
<b>ಕಾರ್ಮಿಕ ಸಂಘಗಳು ಮತ್ತು ಸೌಲಭ್ಯ ವಂಚಿತ ಗುಂಪುಗಳಿಂದ:-</b>		
1	ಶ್ರೀಮತಿ ಸೀತಾಲಕ್ಷ್ಮಿ, ಸೀಗೇಹಟ್ಟಿ, ಶಿವಮೊಗ್ಗ ಜಿಲ್ಲೆ ( ಮಹಿಳೆ)	
2	ಶ್ರೀ. ಶಿವಾಜಿ ಊರಗಡುರು ಗ್ರಾಮ, ಶಿವಮೊಗ್ಗ ಜಿಲ್ಲೆ ( ಪ.ಜಾತಿ/ಪ.ಪಂಗಡ)	
3	ಶ್ರೀ. ಹೆವಣ್ಣಿ ಮ್ಯಾಕೇರಿ, ಗುಲ್ಬರ್ಗಾ ( ಇತರೆ)	

ಗ್ರಾಮ ಪಂಚಾಯತಿಯ ಅಧ್ಯಕ್ಷರುಗಳ ಕಾರ್ಯ ಅವಧಿಯು ಮುಂದಿನ ತಿಂಗಳು ಪೂರ್ಣಗೊಳ್ಳುತ್ತಿರುವುದರಿಂದ 2020 ನೇ ಸಾಲಿನಲ್ಲಿ ಗ್ರಾಮ ಪಂಚಾಯತಿ ಸಾರ್ವತ್ರಿಕ ಚುನಾವಣೆಯ ನಂತರ 5 ಜನ ಗ್ರಾಮ ಪಂಚಾಯತಿ ಅಧ್ಯಕ್ಷರನ್ನು ನಾಮ ನಿರ್ದೇಶನ ಮಾಡತಕ್ಕದ್ದು.

### ನಾಮ ನಿರ್ದೇಶನ ಮತ್ತು ಪದಾವಧಿಯ ವಿಧಾನ ಮತ್ತು ಷರತ್ತುಗಳು:

- 1) ರಾಜ್ಯ ಪರಿಷತ್ತಿಗೆ ನಾಮ ನಿರ್ದೇಶಿತರಾದ ಗ್ರಾಮ ಪಂಚಾಯತಿ, ತಾಲ್ಲೂಕು ಪಂಚಾಯತಿ ಮತ್ತು ಜಿಲ್ಲಾ ಪಂಚಾಯತಿಯ ಅಧ್ಯಕ್ಷರುಗಳು ಎರಡು ವರ್ಷದ ಪದಾವಧಿಯನ್ನು ಹೊಂದಿರುತ್ತಾರೆ.
- 2) ರಾಜ್ಯ ಪರಿಷತ್ತಿಗೆ ನಾಮ ನಿರ್ದೇಶಿತರಾದ ಕಾರ್ಮಿಕ ಮತ್ತು ಸೌಲಭ್ಯ ವಂಚಿತ ಗುಂಪುಗಳ ಪ್ರತಿನಿಧಿಗಳ ಪದಾವಧಿಯು 2 ವರ್ಷಗಳದ್ದಾಗಿರುತ್ತದೆ.
- 3) ಪದನಾಮಾಂಕಿತ ನಾಮನಿರ್ದೇಶನ ಮಾಡಿರುವಲ್ಲಿ ಉತ್ತರವರ್ತಿಯು ಪದಾವಧಿಯ ಉಳಿದ ಅವಧಿಗೆ ಸದಸ್ಯರಾಗಿರುತ್ತಾರೆ.

೧೭೦

ಕರ್ನಾಟಕ ರಾಜ್ಯಪತ್ರ, ಗುರುವಾರ, ೦೭, ಮೇ, ೨೦೨೦

ಭಾಗ ೧

- 4) ನಾಮನಿರ್ದೇಶಿತ ಸದಸ್ಯರುಗಳ ಪ್ರಯಾಣಭತ್ಯೆ ಮತ್ತು ದಿನಭತ್ಯೆಯನ್ನು ನಿಯಮಾನುಸಾರ ಆಯಾ ಪಂಚಾಯತ್ ರಾಜ್ ಸಂಸ್ಥೆಗಳು ಭರಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ  
ಹೆಸರಿನಲ್ಲಿ

(ಎಸ್.ರಂಗನಗೌಡ)

ಸರ್ಕಾರದ ಅಧೀನ ಕಾರ್ಯದರ್ಶಿ  
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ.

**PR-68**